

ಮಲಗಿ ಎಂಟು ಗಂಟೆಗೆ ಆರಾಮಾಗಿ ಎದ್ದು ಥೈಡ್ ಮಿಲ್ ಮೇಲೆ ಅರ್ಧ ಗಂಟೆ ವ್ಯಾಯಾಮ ಮಾಡಿ ಒಮ್ಮೊಮ್ಮೆ ತಿಂಡಿಯನ್ನು ತಾವೇ ಮಾಡಿಕೊಳ್ಳುತ್ತಾರೆ. ಮತ್ತೆ ಒಮ್ಮೊಮ್ಮೆ ಹತ್ತಿರದ ಬೈಟೂ ಕಾಫಿಗೆ ಹೋಗಿ ತಿಂಡಿ ಕಾಫಿ ಮುಗಿಸುತ್ತಾರೆ. ಸಂಜೆ ಐದು ಗಂಟೆಯಿಂದ ಏಳು ಗಂಟೆಯವರೆಗೂ ಒಂದು ನಿಧ್ಧೆ ತೆಗೆಯುತ್ತಾರೆ. ಮಿಕ್ಕಂತೆ ಓಡಾಡಿಕೊಂಡು, ಟಿವಿ ನೋಡಿಕೊಂಡು ಕಾಲ ಹಾಕುತ್ತಾರೆ.

ಫೋನ್ ತೆಗೆದು ಹಲೋ ಎಂದಿದ್ದರು. “ಇರಪ್ಪ ವಿಡಿಯೋ ಕಾಲ್ ಮಾಡ್ತೀನಿ.” ಎಂದು ಮಗ ಫೋನ್ ಕಟ್ ಮಾಡಿ ವಾಟ್ಸಾಪ್ ವಿಡಿಯೋ ಕಾಲ್ ಮಾಡಿದ್ದ. ಬಹುಶಃ ಕ್ಲಿನಿಕ್‌ನಿಂದಲೇ ಇರಬೇಕು. ಮನೆಯಲ್ಲೇ ದೊಡ್ಡ ಕ್ಲಿನಿಕ್ ಮಾಡಿಕೊಂಡಿರುವವಲ್ಲದೆ ಐದಾರು ನರ್ಸಿಂಗ್ ಹೋಂಗಳಿಗೂ ವಿಸಿಟಿಂಗ್ ಡಾಕ್ಟರ್ ಕೂಡಾ. ಒಳ್ಳೆಯ ಹೆಸರು ತಗೊಂಡಿದ್ದಾನೆ.



ನವೆಂಬರ್ 2020

ವಾಯು